

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ



ಗಂಗಾ ಕಲ್ಯಾಣ ಯೋಜನೆ - ಸಾಮೂಹಿಕ ನೀರಾವರಿ ಕೊಳವೆ ಬಾವಿ

ಈ ಯೋಜನೆಯಡಿ ಪರಿಶಿಷ್ಟಜಾತಿಗೆ ಸೇರಿದ ಒಂದೇ ಕಡೆ ಜಮೀನು ಹೊಂದಿದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಇದರಲ್ಲಿ 8ರಿಂದ 15 ಎಕರೆ ಜಮೀನಿನಲ್ಲಿ 2ರಿಂದ 3 ಕೊಳವೆ ಬಾವಿಗಳನ್ನು ಕೊರೆದು, ಪಂಪ್ ಸೆಟ್, ಪೈಪ್ ಲೈನ್ ಅಳವಡಿಸಿ ವಿದ್ಯುದೀಕರಣಗೊಳಿಸಿ ಫಲಾನುಭವಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಯಡಿ ಘಟಕ ವೆಚ್ಚದ ಪೂರ್ಣ ಮೊತ್ತವು ಸಹಾಯಧನವಾಗಿರುತ್ತದೆ.

ಘಟಕ ವೆಚ್ಚ	(ಕನಿಷ್ಠ 3 ಜನ ಫಲಾಪೇಕ್ಷಿಗಳಿಂದ 8.00 ಎಕರೆ ಜಮೀನು) 2 ಕೊಳವೆ ಬಾವಿಗಳ ಘಟಕರೂ. 2.53 ಲಕ್ಷ.
ಘಟಕ ವೆಚ್ಚ	(ಕನಿಷ್ಠ 5 ಜನ ಫಲಾಪೇಕ್ಷಿಗಳಿಂದ 15.00 ಎಕರೆ ಜಮೀನು) 3 ಕೊಳವೆ ಬಾವಿಗಳ ಘಟಕರೂ. 3.59 ಲಕ್ಷ.

ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು:-

- ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಅರ್ಜಿದಾರರು ಕನಿಷ್ಠ ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳ ಒಳಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ. 22,000 ಮೀರಿರಬಾರದು.
- ಅರ್ಜಿದಾರರು ಸಣ್ಣ/ಅತಿಸಣ್ಣ ಹಿಡುವಳಿದಾರರಾಗಿರಬೇಕು.

- ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು.
- ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು. (ಭೂ ಒಡೆತನ ಯೋಜನೆಯಡಿ ಖುಷ್ಕಿ ಜಮೀನು ಪಡೆದ ಫಲಾನುಭವಿಗಳಿಗೆ ಅನ್ವಯಿಸುವುದಿಲ್ಲ.)
- ಘಟಕಕ್ಕೆ ಒಳಪಡುವ ಎಲ್ಲಾ ಫಲಾಪೇಕ್ಷಿಗಳ ಜಮೀನು ಒತ್ತಟ್ಟಿಗಿರಬೇಕು.
- ಜಮೀನಿಗೆ ವಿದ್ಯುತ್ ಲೈನ್ ಹತ್ತಿರದಲ್ಲಿದ್ದವರಿಗೆ ಆದ್ಯತೆ ಕೊಡಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :-

- ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ -2.
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಗುರುತಿನ ಚೀಟಿ (ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಡೈವಿಂಗ್‌ಲೈಸೆನ್ಸ್/ಪಾನ್‌ಕಾರ್ಡ್/ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಪುಸ್ತಕ/ಪಾಸ್‌ಪೋರ್ಟ್)
- ಇತ್ತೀಚಿನ ಪಹಣಿ (ಆರ್.ಟಿ.ಸಿ.) ಮತ್ತು ಭೂ ನಕ್ಷೆ
- ಕೃಷಿ ಪಾಸ್ ಪುಸ್ತಕ ಅಥವಾ ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ.

ಫಲಾನುಭವಿಗಳ ಆಯ್ಕೆ ವಿಧಾನ ಹಾಗೂ ಯೋಜನೆ ಅನುಷ್ಠಾನದ ವಿವಿಧ ಹಂತಗಳು:-

- ಸ್ವೀಕರಿಸಿದ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ಪಟ್ಟಿ ಮಾಡಿ, ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಲ್ಲಿ ಮಂಡಿಸಲಾಗುವುದು.
- ಆಯ್ಕೆ ಸಮಿತಿಯಿಂದ ಆಯ್ಕೆಯಾದ ಬಗ್ಗೆ ಅರ್ಜಿದಾರರಿಗೆ ಅಂಚೆ/ಎಸ್.ಎಮ್.ಎಸ್ ಮೂಲಕ ತಿಳಿಸಲಾಗುವುದು ಅಥವಾ ಅರ್ಜಿದಾರರೇ ನೇರವಾಗಿ ನಿಗಮದ ಅಂತರ್ಜಾಲ ತಾಣದಲ್ಲಿ ಅರ್ಜಿ ಸಂಖ್ಯೆ ದಾಖಲಿಸಿ ತಿಳಿದುಕೊಳ್ಳಬಹುದು.
- ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲ್ಪಟ್ಟ ಅರ್ಜಿದಾರರ ಸ್ಥಳ ಪರಿಶೀಲನೆ ಮಾಡಿ ಅರ್ಹರಿರುವ ಕುರಿತು ಜಿಲ್ಲಾ ಕಛೇರಿಗೆ ವರದಿ ಸಲ್ಲಿಸುವರು.
- ಅರ್ಹರಿರುವ ಫಲಾಪೇಕ್ಷಿಗಳಿಂದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಆಗತ್ಯವಿರುವ ಜಮೀನಿನ ದಾಖಲಾತಿಗಳನ್ನು ಹಾಗೂ ಸಣ್ಣ/ಅತಿಸಣ್ಣ ರೈತರ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ಜಿಲ್ಲಾ ಕಛೇರಿಗೆ ಸಲ್ಲಿಸುವರು.

- ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅರ್ಹರೆಂದು ವರದಿ ಸಲ್ಲಿಸಿದ ಅರ್ಜಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ನಿಗಮದ ಕೇಂದ್ರ ಕಛೇರಿಯಿಂದ ನಿಗದಿಪಡಿಸಿದ ಡ್ರಿಲ್ಲಿಂಗ್ ಗುತ್ತಿಗೆದಾರರಿಗೆ ಫಲಾಫೇಕ್ಷಿಗಳ ಜಮೀನಿನಲ್ಲಿ ಜಲಬಿಂದು ಗುರುತಿಸಿ ಭೂ ಭೌತಿಕ ಸರ್ವೇ ವರದಿ ಸಲ್ಲಿಸಲು ಕೋರಲಾಗುವುದು.
- ಭೂ ವಿಜ್ಞಾನಿಗಳ ಮೂಲಕ ಭೂ ಭೌತಿಕ ಸರ್ವೇಕ್ಷಣೆ ನಡೆಸಿದ ನಂತರ ಜಲಬಿಂದು ಗುರುತಿಸಿದ ಪ್ರಕರಣಗಳ ಭೂ ಭೌತಿಕ ಸರ್ವೇಕ್ಷಣೆ ವರದಿಯನ್ನು ಡ್ರಿಲ್ಲಿಂಗ್ ಗುತ್ತಿಗೆದಾರರು ಜಿಲ್ಲಾ ಕಛೇರಿಗೆ ಸಲ್ಲಿಸುವರು.
- ಜಲಬಿಂದು ಗುರುತಿಸಿದ ಫಲಾಫೇಕ್ಷಿಗಳ ಜಮೀನುಗಳಲ್ಲಿ ಭೂ ಭೌತಿಕ ಸರ್ವೇಕ್ಷಣೆ ವರದಿಯನ್ನು ಆಧರಿಸಿ ಕೊಳವೆ ಬಾವಿಗಳನ್ನು ಕೊರೆಯಲು ಡ್ರಿಲ್ಲಿಂಗ್ ಕಂಪನಿಗೆ ಜಿಲ್ಲಾ ವ್ಯವಸ್ಥಾಪಕರು, ಫಲಾನುಭವಿವಾರು ಕಾರ್ಯಾದೇಶ ನೀಡುವರು.
- ಡ್ರಿಲ್ಲಿಂಗ್ ಗುತ್ತಿಗೆದಾರರು ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳ ಹಾಗೂ ಫಲಾನುಭವಿಯ ಸಮಕ್ಷಮದಲ್ಲಿ ಯಶಸ್ವಿ ಕೊಳವೆ ಬಾವಿಯನ್ನು ಕೊರೆದು, ಕೊಳವೆ ಬಾವಿಯು ಪ್ರತೀ ಘಂಟೆಗೆ ಕನಿಷ್ಠ 1000 ಗ್ಯಾಲನ್‌ಗಳ ನೀರಿನ ಇಳುವರಿ ದೊರಕಿದರೆ ಮಾತ್ರ ಅಂತಹ ಬಾವಿಗಳನ್ನು ಸಫಲ ಬಾವಿಯೆಂದು ಪರಿಗಣಿಸಲಾಗುವುದು ಇಲ್ಲವಾದರೆ ವಿಫಲ ಬಾವಿಯೆಂದು ಪರಿಗಣಿಸಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಕೊಳವೆ ಬಾವಿ ಸಫಲವಾದ ಪಕ್ಷದಲ್ಲಿ ಡ್ರಿಲ್ಲಿಂಗ್ ಸಂದರ್ಭದಲ್ಲಿ ತೆಗೆದ ಡಿಜಿಟಲ್ ಛಾಯಚಿತ್ರದೊಂದಿಗೆ ನಮೂನೆ 3 ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಫಲಾನುಭವಿ ಹಾಗೂ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಹಾಗೂ ಡ್ರಿಲ್ಲಿಂಗ್ ಗುತ್ತಿಗೆದಾರರು ಸಹಿ ಮಾಡಿ, ಬಿಲ್ಲಿನೊಂದಿಗೆ ಜಿಲ್ಲಾ ಕಛೇರಿಗೆ ಸಲ್ಲಿಸುವರು. ಜಿಲ್ಲಾ ವ್ಯವಸ್ಥಾಪಕರು ಸದರಿ ವರದಿ ಹಾಗೂ ಬಿಲ್ಲುಗಳನ್ನು ಪರಿಶೀಲಿಸಿ ಮೇಲುರುಜು ಮಾಡಿ ಕೇಂದ್ರ ಕಛೇರಿಗೆ ಹಣ ಪಾವತಿಗಾಗಿ ಶಿಫಾರಸ್ಸು ಮಾಡುವರು.
- ಕೊರೆಯಲಾದ ಯಶಸ್ವಿ ಕೊಳವೆ ಬಾವಿಗಳ ಫಲಾನುಭವಿಗಳ ಹೆಸರನ್ನು ಕೊಳವೆ ಬಾವಿ ಕೊರೆದ ಒಂದು ವಾರದೊಳಗಾಗಿ, ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸಂಬಂಧಿಸಿದ ಎಸ್ಕಾಂ ಕಛೇರಿಯಲ್ಲಿ ನೋಂದಣಿ ಮಾಡಿಸಲಾಗುವುದು.
- ಕೇಂದ್ರ ಕಛೇರಿಯಿಂದ ನಿಗದಿಪಡಿಸಿದ ಪಂಪ್‌ಸೆಟ್ ಸರಬರಾಜುದಾರರು ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಹಾಗೂ ಪೂರಕ ಸಾಮಗ್ರಿಗಳನ್ನು ಸರಬರಾಜು ಮಾಡುವರು. ಇದಕ್ಕೆ ಸಂಬಂಧಿಸಿದಂತೆ ಕಂಪನಿಯವರು ಸಲ್ಲಿಸಿದ ಬಿಲ್ಲುಗಳನ್ನು ಹಾಗೂ ಇನ್ನಿತರ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ, ಧೃಢೀಕರಿಸಿ ಕೇಂದ್ರ ಕಛೇರಿಗೆ ಹಣ ಪಾವತಿಗೆ ಜಿಲ್ಲಾ ವ್ಯವಸ್ಥಾಪಕರು ಶಿಫಾರಸ್ಸು ಮಾಡುವರು.
- ಕೇಂದ್ರ ಕಛೇರಿಯಿಂದ ಕಾರ್ಯಾದೇಶ ಪಡೆದ ಪಂಪ್‌ಸೆಟ್ ಅಳವಡಿಕೆ ಗುತ್ತಿಗೆದಾರರು ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಹಾಗೂ ಪೂರಕ ಸಾಮಗ್ರಿಗಳನ್ನು ಅಳವಡಿಸುವರು. ಇದಕ್ಕೆ

ಸಂಬಂಧಿಸಿದಂತೆ ಕಂಪನಿಯವರು ಸಲ್ಲಿಸಿದ ಬಿಲ್ಲುಗಳನ್ನು ಹಾಗೂ ಇನ್ನಿತರ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ, ಧೃಢೀಕರಿಸಿ ಕೇಂದ್ರ ಕಛೇರಿಗೆ ಹಣ ಪಾವತಿಗೆ ಜಿಲ್ಲಾ ವ್ಯವಸ್ಥಾಪಕರು ಶಿಫಾರಸ್ಸು ಮಾಡುವರು.

- ಎಸ್ಕಾಂ ಅಧಿಕಾರಿಗಳು ಕೊಳವೆ ಬಾವಿ ಸ್ಥಳ ಪರಿಶೀಲನೆ ಮಾಡಿ ವಿದ್ಯುದ್ದೀಕರಣಕ್ಕೆ ತಗಲುವ ಅಂದಾಜು ಪಟ್ಟಿ ತಯಾರಿಸುವರು. ನಂತರದಲ್ಲಿ ವಿದ್ಯುತ್ ಮಂಜೂರಾತಿ ಪತ್ರವನ್ನು ಫಲಾನುಭವಿ ಹಾಗೂ ನಿಗಮಕ್ಕೆ ಕಳುಹಿಸುವರು.
- ನಿಗಮದಿಂದ ಕನಿಷ್ಠ ವಾರ್ಷಿಕ ಠೇವಣಿ ಮೊತ್ತವನ್ನು ಎಸ್ಕಾಂಗೆ ಪಾವತಿಸಿ ಗುತ್ತಿಗೆದಾರರಿಂದ ವೈರಿಂಗ್ ಡಯಾಗ್ರಾಂ ಮತ್ತು ಸಮಾಪನ ವರದಿಗಳನ್ನು ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಕ್ರಮ ವಹಿಸುತ್ತಾರೆ. ನಂತರದಲ್ಲಿ ಎಸ್ಕಾಂನಿಂದ ವಿದ್ಯುತ್ ಮಾರ್ಗ ನಿರ್ಮಿಸಿ ಪಂಪ್‌ಸೆಟ್ ಗೆ ವಿದ್ಯುತ್ ಸಂಪರ್ಕ ಪಡೆದ ಕೂಡಲೇ ಆರ್.ಆರ್. ಸಂಖ್ಯೆಯನ್ನು ಎಸ್ಕಾಂನವರು ನೀಡುತ್ತಾರೆ.
- ಗುಂಪಿನಲ್ಲಿರುವ ಎಲ್ಲಾ ಫಲಾನುಭವಿಗಳು ನೀರನ್ನು ಹೊಂದಾಣಿಕೆಯೊಂದಿಗೆ ಹಂಚಿಕೆ ಮಾಡಿಕೊಂಡು ಜಮೀನನ್ನು ಸಾಗುವಳಿ ಮಾಡುವುದು. ನಿಗಮ ನಿರ್ಮಾಣ ಮಾಡಿರುವ ಸ್ವತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿರುತ್ತದೆ.